



MAHANTHA FIRST GRADE ARTS AND COMMERCE COLLEGE,  
RAYAPUR, DHARWAD-09

### SELF APPRAISAL OF TEACHING FACULTY

Name of the Employee : Prof (amt) J. P. Yendigeri  
Designation : Assistant- professor  
Academic Year: 2021 - 2022

1. Qualification :-	M.A
2. Computer literacy :-	Yes
3. Experience :-	30 yrs
4. Subjects Taught: -	Journalism and Mass Comm.
5. Innovative teaching practices adopted :-	Yes.
6. Details of involvement in other activities of the institutions: -	Cultural, <del>social</del> affairs (NEP) Staff secretary, Admission committee,
7. Mention the details of the following (if participated) Ph.D registered / Seminars/ Conferences / Paper presentations :-	participated in Seminars, and conferences.
8. Details of recognitions / Awards / Felicitations received :-	—
9. No. of research papers published in peer reviewed / UGC recognised Journals	—
10. No of Books / chapter edited / Articles published in conference Proceedings	—
11. Academic Expertization rendered at neighbouring institutions or at Seminar/ Conference/ Workshop	

**Suggested areas of Development: -**

please, be update and upgrade your academic achievement by publications of Books and articles etc.

contribute your academic expertization rendered at neighbouring institutions and maintain quality of the institution.

Based on the details of performance mentioned above ,the overall performance rating is :

Excellent	Exceeds Expectations	Meets Expectations	Need to Improve	Unsatisfactory
		✓		

Signature of the Employee : Jayga

Date: 20/08/2022

Evaluators Name : Dr. Shanthaiah Place: Dharwad



[Signature]

Co-Ordinator  
NAAC

S.J.M.V. Mahanth College, Dharwad

[Signature]  
Principal

S.J.M.V. Mahantha First Grade  
Arts & Commerce College  
Rayapur, Dharwad-580 009





SJMV MAHANTHA FIRST GRADE ARTS AND COMMERCE COLLEGE,  
RAYAPUR, DHARWAD-09

### SELF APPRAISAL OF TEACHING FACULTY

Name of the Employee : prof. smt. M.B. Alagawadi

Designation : Asst. Professor.

Academic Year: 2021 - 2022

1. Qualification :-	M. A.
2. Computer literacy :-	yes
3. Experience :-	30 years.
4. Subjects Taught: -	Hindi
5. Innovative teaching practices adopted :-	yes
6. Details of involvement in other activities of the institutions: -	IQAC member, Ladies Association IA Chairman, Nss Advisory committee
7. Mention the details of the following (if participated) Ph.D registered / Seminars/ Conferences / Paper presentations :-	
8. Details of recognitions / Awards / Felicitations received :-	-
9. No. of research papers published in peer reviewed / UGC recognised Journals	-
10. No of Books / chapter edited / Articles published in conference Proceedings	-
11. Academic Expertization rendered at neighbouring institutions or at Seminar/ Conference/ Workshop	-

**Suggested areas of Development: -**

- \* please, be update and upgrade your academic achievement by publication of books, and Articles etc.
- \* Academic expectation rendered at many more Academic conferences.

Based on the details of performance mentioned above ,the overall performance rating is :

Excellent	Exceeds Expectations	Meets Expectations	Need to Improve	Unsatisfactory
		✓		

Signature of the Employee : ~~Shanthaiah~~

Date: 20/08/2022

Evaluators Name : Dr. Shanthaiah Place: Dharwad



*Shanthaiah*

Co-Ordinator  
NAAC

S.J.M.V. Mahanth College, Dharwad

*Shanthaiah*

Principal

S.J.M.V. Mahantha First Grade  
Arts & Commerce College  
Rayapur, Dharwad-580 009





SJMV MAHANTHA FIRST GRADE ARTS AND COMMERCE COLLEGE,  
RAYAPUR, DHARWAD-09

**SELF – APPRAISAL OF NON – TEACHING FACULTY**

1. Name	Nigagun. Yallappa Alnavar
2. Date of Birth	22.07.1975
3. Address	SJMV Mahantha 1 <sup>st</sup> Grade Arts & Commerce College - Dharwad.
4. Date of Joining this Institution	
5. Designation	S.D.A.
6. Qualifications including Diplomas and any other higher Degrees.	J.O.D.C. [Electrical Wiring]

Qualification	University	State	Year
J.O.D.C	N.E.C.P.U. college Alnavar	Karnataka	1999.

7. Details of Additional Training / Further Study undergone				
Period		Nature of Programme	Institution	Remarks
From	To			

8. Representation in various committees
Placement Cell , SC / ST cell

9. Membership of Various Associations




As a part of AQAR (Quality upgradation of the institution), Kindly fill in the following questionnaire based on the Scales given.

**A Score of 1 is low and Score of 5 is high**

S.N O	STATEMENT	1	2	3	4	5
1.	I am helpful to the teachers whenever they approach me for help. ನಾನು ಶಿಕ್ಷಕವೃಂದದವರು ಯಾವುದೇ ಸಹಾಯ ಬಯಸಿದಾಗ ಸಹಕರಿಸುತ್ತೇನೆ.					✓
2.	I am patient to the needs of the stakeholders ಶಿಕ್ಷಣದ ಹಕ್ಕು ದಾರರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳುತ್ತೇನೆ					✓
3.	I develop a good rapport with the stakeholders especially during admission process. ವಿದ್ಯಾರ್ಥಿಗಳ ದಾಖಲಾತಿ ಸಮಯದಲ್ಲಿ ಅವರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೇನೆ.					✓
4.	I respond quickly to the needs of the student, faculty and institution. ವಿದ್ಯಾರ್ಥಿಗಳು ಸಿಬ್ಬಂದಿ ಹಾಗೂ ಸಂಸ್ಥೆಯವರೊಂದಿಗೆ ತ್ವರಿತವಾಗಿ ಸ್ಪಂದಿಸುತ್ತೇನೆ.	✓				
5.	I get irritated when students , teachers disturb me in the middle of my work. ವಿದ್ಯಾರ್ಥಿಗಳು ಸಿಬ್ಬಂದಿಯವರು ನನ್ನ ಕೆಲಸದ ಮಧ್ಯೆ ತೊಂದರೆ ಮಾಡಿದಾಗ ನಾನು ಸಿಟ್ಟಿಗೆಳುತ್ತೇನೆ.					✓
6.	I carryout the tasks / areas of management assigned to me in a responsible manner. ನನಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ.					✓
7.	I always give proper information to Principal during leave (planned & un planned). ರಜೆ ಹೋಗುವ ಸಂದರ್ಭದಲ್ಲಿ ಪ್ರಾಚಾರ್ಯರಿಗೆ ಮುಂಚಿತವಾಗಿ ತಿಳಿಸುತ್ತೇನೆ.					✓
8.	I voluntarily help my colleagues when they are burdened with work. ನನ್ನ ಸಹೋದ್ಯೋಗಿಗಳಿಗೆ ಕೆಲಸದ ಬಡ್ಡು ಹೆಚ್ಚಾದಾಗ ನಾನು ಸ್ವಪ್ರೇರಣೆಯಿಂದ ಸಹಾಯ ಮಾಡುತ್ತೇನೆ					✓
9.	I complete the work for the day on time. ಅಂದಿನ ಕೆಲಸವನ್ನು ಅಂದೇ ಸಮಯಕ್ಕೆ ಸರಿಯಾಗಿ ಮಾಡುತ್ತೇನೆ					✓
10.	If needed I extend my work timings to complete the task assigned. ಅವಶ್ಯವಿದ್ದಲ್ಲಿ ವಹಿಸಿದ ಕೆಲಸವನ್ನು ಪೂರ್ತಿಗೊಳಿಸಲು ಹೆಚ್ಚಿನ ಸಮಯ ಕೆಲಸ ನಿರ್ವಹಿಸುತ್ತೇನೆ					✓
11.	I positively respond to any instruction , guidance, correction and discipline by my superiors. ನನ್ನ ಮೇಲಧಿಕಾರಿಗಳು ನೀಡಿದ ಸೂಚನೆ ಮಾರ್ಗದರ್ಶನ ತಿದ್ದುಪಡಿ ಮತ್ತು ಶಿಸ್ತುಕ್ರಮಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತೇನೆ.					✓

12.	I can immediately locate the files ( for which I am responsible) when asked for data. ನನ್ನ ಜವಾಬ್ದಾರಿಯಲ್ಲಿರುವ ದಾಖಲಾತಿಗಳನ್ನು ತಕ್ಷಣದಲ್ಲಿ ಒದಗಿಸುತ್ತೇನೆ					
13.	I report on time to work. ಕಚೇರಿ ಸಮಯಕ್ಕೆ ಬದ್ಧನಾಗಿರುತ್ತೇನೆ					



Signature of Staff

Date: 20/08/2022

Place Dharwad



Signature of Principal

Principal

S.J.M.V. Mahantha First Grade  
Arts & Commerce College  
Rayapur, Dharwad-580 009



Co-Ordinator  
NAAC

S.J.M.V. Mahanth College, Dharwad







SJMV MAHANTHA FIRST GRADE ARTS AND COMMERCE COLLEGE,  
RAYAPUR, DHARWAD-09

**SELF – APPRAISAL OF NON – TEACHING FACULTY**

1. Name	Smt. Sumangala G Chigasimath
2. Date of Birth	31-03-1975
3. Address	SJMV Mahantha 1 <sup>st</sup> grade Arts & Commerce College, Rayapur, Dharwad-9
4. Date of Joining this Institution	01-07-1993
5. Designation	C-C-T
6. Qualifications including Diplomas and any other higher Degrees.	SSLC. English - Kannada Jo Typing Passed

Qualification	University	State	Year

7. Details of Additional Training / Further Study undergone				
Period		Nature of Programme	Institution	Remarks
From	To			

8. Representation in various committees
Grievance Redressal Cell and Anti Ragging Cell.

9. Membership of Various Associations



As a part of AQAR (Quality upgradation of the institution), Kindly fill in the following questionnaire based on the Scales given.

**A Score of 1 is low and Score of 5 is high**

S.NO	STATEMENT	1	2	3	4	5
1.	I am helpful to the teachers whenever they approach me for help. ನಾನು ಶಿಕ್ಷಕವೃಂದದವರು ಯಾವುದೇ ಸಹಾಯ ಬಯಸಿದಾಗ ಸಹಕರಿಸುತ್ತೇನೆ.					✓
2.	I am patient to the needs of the stakeholders ಶಿಕ್ಷಣದ ಹಕ್ಕು ದಾರರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳುತ್ತೇನೆ					✓
3.	I develop a good rapport with the stakeholders especially during admission process. ವಿದ್ಯಾರ್ಥಿಗಳ ದಾಖಲಾತಿ ಸಮಯದಲ್ಲಿ ಅವರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೇನೆ.					✓
4.	I respond quickly to the needs of the student, faculty and institution. ವಿದ್ಯಾರ್ಥಿಗಳು ಸಿಬ್ಬಂದಿ ಹಾಗೂ ಸಂಸ್ಥೆಯವರೊಂದಿಗೆ ತ್ವರಿತವಾಗಿ ಸ್ಪಂದಿಸುತ್ತೇನೆ.					✓
5.	I get irritated when students , teachers disturb me in the middle of my work. ವಿದ್ಯಾರ್ಥಿಗಳು ಸಿಬ್ಬಂದಿಯವರು ನನ್ನ ಕೆಲಸದ ಮಧ್ಯೆ ತೊಂದರೆ ಮಾಡಿದಾಗ ನಾನು ಸಿಟ್ಟಿಗೆಳುತ್ತೇನೆ.	✓				
6.	I carryout the tasks / areas of management assigned to me in a responsible manner. ನನಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ.					✓
7.	I always give proper information to Principal during leave (planned & un planned). ರಜೆ ಹೋಗುವ ಸಂದರ್ಭದಲ್ಲಿ ಪ್ರಾಚಾರ್ಯರಿಗೆ ಮುಂಚಿತವಾಗಿ ತಿಳಿಸುತ್ತೇನೆ.					✓
8.	I voluntarily help my colleagues when they are burdened with work. ನನ್ನ ಸಹೋದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾದಾಗ ನಾನು ಸ್ವಪ್ರೇರಣೆಯಿಂದ ಸಹಾಯ ಮಾಡುತ್ತೇನೆ					✓
9.	I complete the work for the day on time. ಅಂದಿನ ಕೆಲಸವನ್ನು ಅಂದೇ ಸಮಯಕ್ಕೆ ಸರಿಯಾಗಿ ಮಾಡುತ್ತೇನೆ					✓
10.	If needed I extend my work timings to complete the task assigned. ಅವಶ್ಯವಿದ್ದಲ್ಲಿ ವಹಿಸಿದ ಕೆಲಸವನ್ನು ಪೂರ್ತಿಗೊಳಿಸಲು ಹೆಚ್ಚಿನ ಸಮಯ ಕೆಲಸ ನಿರ್ವಹಿಸುತ್ತೇನೆ					✓
11.	I positively respond to any instruction , guidance, correction and discipline by my superiors. ನನ್ನ ಮೇಲಧಿಕಾರಿಗಳು ನೀಡಿದ ಸೂಚನೆ ಮಾರ್ಗದರ್ಶನ ತಿದ್ದುಪಡಿ ಮತ್ತು ಶಿಸ್ತುಕ್ರಮಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತೇನೆ.					✓

